


# DHËL YE KOC LAAK WÄL AKUÖÖK

Wälakuöök (Bleach baths) ee käm abëk nök raan guöp keya ka têtök tõu raan guöp a ce luöök. Wälakuöök a ye mith ku koccdit lõk bë akuöök tek yic.


## Kä ba wic aa kik:

- Agan laak
- Püu – duk keek col tuc bük 30°C waan
- Jardhal jöt litir 10 dhie ye koc luui baai
- Wäl è laak cinc yic riëeya (White King) – mL12 tén litir 10 è püu

- Miök laak – thiöñ biny/biñj 1-2 tén laak cë lueel
- Wärkuan ya milo – thiöñ biny 1/3 tén litir 10 è püu të cë ye lueel




Kaam këc yin gua goc, lõk ku wec yic cin.



**NYUUTH**  
Tekdä ka yin a bë mëer  
è püu giit né galam  
ce cuoth ya waran la  
nuet rin ba cë ye rëer yi  
thém abak.

Thiöñ agey püu bë yet nyin wic ka ye gem thün jardhal jöt litir 10 rin ba püu ca täau thün njec them.




Mat mL12 è wäl thün kuat tén litir 10 è jardhal püu cë luöön agey yic (na cë agey thiän bï koc macthok ebën laak, ka yï met 1/4 è biny wäl thün). Të cë ye lueel ka yï met milo ku miök laak thün.



Thiöñ biny 1/3 milo tén kuat jardhal len yic litir 10 ca puök püu laak yiic.



Mat bieny/biñj 1-2 è miök laak thün.



Lõk manh du püu yiic ku lõk nyin ku lõk nhom, ku duk püu col la ye nyin.



Na cë akuöök yiic pät ku köökkä manh du guöp, ka yï lõk yäntöök yiic amääth rin ba gok kuëk bei.



Na ca manh du lõk, ka jöt bei püu è wäl yiic – ku duk ben lõk kou püu path kök të cë yen thök thök laak agey yic. Wic backir bin manh du weec guöp amääth.



Tac wälakuöök (topical steroids) ku diään të cët të cë Akim ya kuonyakim luël yeen.